



- ಕಡಿಮೆ ನೀರು ಸಾಕಾಗುವ ಸಕ್ಕಲೆಂಟ್ಸ್, ತಿಂಗಳಿಗೊಮ್ಮೆ ನೀರುಣಿಸಿದರೆ ಸಾಕಾಗುವ ಏರ್ ಪ್ರಾಂಟ್, ನೀರಿನಲ್ಲೇ ಬೆಳೆಯುವ ಪೈಲಿಯಾ, ಲಕ್ಷಿ ಬಾಂಬೂ, ಸಿಂಗೋನಿಯಮ್, ಪೋಥೋಸ್ಟಾ, ಸ್ಪೆಕ್ ಪ್ರಾಂಟ್‌ಗಳ ಆಯ್ಕೆ.
- ತಾನಾಗೇ ನೀರುಣಿಸುವ 'ಸೆಲ್ಫ್ ವಾಟರಿಂಗ್' ಪಾಟ್‌ಗಳ ಬಳಕೆ.
- ನಿಧಾನಕ್ಕೆ ನೀರುಣಿಸುವ 'ವಾಟರಿಂಗ್ ಗ್ಲೋಬ್'ಗಳ ಬಳಕೆ.
- ತಿರುಗಾಟಕ್ಕೆ ಹೋಗುವ ಮೊದಲು ಕಿಟಕಿಯಂಚಿನ ಗಿಡಗಳನ್ನು ತಂಪಾದ ಜಾಗದಲ್ಲಿರಿಸುವುದು.
- ತೇವ ಕಾಪಾಡಲು ಕಲ್ಲು/ಕೊಕೊಪಿಟ್‌ನಿಂದ ಗಿಡದ ಕಂಠವನ್ನು ಮುಚ್ಚುವುದು.
- ಪ್ಲಾಸ್ಟಿಕ್ ಬಾಟಲ್‌ನಲ್ಲಿ ಸಣ್ಣ ಹಲವಾರು ತೂತು ಮಾಡಿ ಮಣ್ಣಿನಲ್ಲಿ ಹುದುಗಿಸಿಡುವುದು.

**ಒಂದಷ್ಟು ಕಿವಿಮಾತು**

- ಈ ಎಲ್ಲಾ ಮಾಹಿತಿಗಳು ಅನುಸರಿಸಲೇಬೇಕಾದ ನಿಯಮಗಳಲ್ಲ. ಮಾರ್ಗದರ್ಶನಕ್ಕೆ ಮಾತ್ರ. ನಿಮ್ಮ ಜಾಗ, ಕಾಲಕ್ಕೆ, ಸಮಯಕ್ಕೆ, ಅಭ್ಯಾಸಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲೇಬೇಕು.
- ಆರಂಭಿಕರಾಗಿದ್ದಲ್ಲಿ ಸಲೀಸಾಗಿ, ಕಾಳಜಿಯಿಲ್ಲದೆ ಬೆಳೆಯುವ ಸಸ್ಯಗಳನ್ನು ಆರಿಸುವುದು ಜಾಣತನ.
- ಕೊಳೆತ, ಒಣಗಿದ, ರೋಗಿಷ್ಠ ಎಲೆಗಳನ್ನು ಆಗಾಗ ತೆಗೆಯಬೇಕು. ಪಾಟ್ ಕೆಳಗಿರುವ ಸಾಸರಾನಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಸೊಳ್ಳೆ ಕಾಟ ಖಚಿತ.
- ಹಾಲು, ಎಳನೀರು, ಸಕ್ಕರೆ ನೀರು, ಚಾ ಸೋಸಿದ ನೀರು ಇವೆಲ್ಲವನ್ನೂ ಬಳಸಬಹುದು, ಆದರೆ ಅತಿಯಾಗದಂತೆ ನೋಡಿಕೊಳ್ಳಬೇಕು. ಅತಿಯಾದರೆ ಅಮೃತವೂ ವಿಷ.
- ಗಿಡಗಳು ಎಷ್ಟೇ ಆದರೂ ಜೀವಿಗಳು, ಕನಿಷ್ಠ ಕಾಳಜಿ ಬೇಕೇ ಬೇಕು.

- ಗಿಡಗಳ ಒಳ್ಳೆಯ ಬೆಳವಣಿಗೆಗೆ ನೀರು, ಬೆಳಕು ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿ.
- ನರ್ಸರಿಗಳಿಗೆ ಭೇಟಿಯಿತ್ತಾಗ ಹೂಬಿಟ್ಟು ಗಿಡಕ್ಕೆ ಮಾರು ಹೋಗಿ ಒಳಾಂಗಣದಲ್ಲಿಡಲು ಖರೀದಿಸಿ ತಂದು ಬಿಡಬೇಡಿ.
- ಗಿಡಗಳು ಅಸಹಜ ಗುಣಗಳನ್ನು ಪ್ರದರ್ಶಿಸಿದಾಗ ನೀರು-ಬೆಳಕಿನ ಪೂರೈಕೆ ಸರಿ ಇದೆಯೇ ಎಂದು ಮೊದಲು ನೋಡಬೇಕು. ನಂತರ ಪೋಷಕಾಂಶಗಳ ಕೊರತೆ, ಕೀಟ-ರೋಗಗಳ ಪರೀಕ್ಷೆ ಮಾಡಬೇಕು. ಹಳದಿ ಎಲೆ ಕಂಡೊಡನೆ ರೋಗ ಬಂತೆಂದು ಕೀಟ ನಾಶಕ-ಶಿಲೀಂಧ್ರನಾಶಕಗಳ ಬಳಕೆ ತಪ್ಪು.
- ದುಬಾರಿ ಸಸ್ಯಗಳನ್ನು ಕೊಂಡು ತಂದೇ ಬೆಳೆಸಬೇಕೆಲ್ಲ, 'ಕಟಿಂಗ್ಸ್'ಗಳಿಂದ ಸುಲಭವಾಗಿ ಬೆಳೆವ ಮನಿ ಪ್ರಾಂಟ್, ಟ್ರಡೆಸ್ಕಾಂನ್ಸಿಯಾ, ಮೊನಸ್ಸೆರಾಗಳನ್ನು ಸ್ನೇಹಿತರಿಂದ ಪಡೆದು ಬೆಳೆಸಬಹುದು.
- ಸಾಮಾನ್ಯವಾಗಿ ಚಳಿಗಾಲ ಗಿಡಗಳಿಗೆ ಆರಾಮದ ಕಾಲ. ಚಳಿಗಾಲದಲ್ಲಿ ರಿಪಾಟಿಂಗ್, ಮರಿಗಳನ್ನು ತಾಯಿಯಿಂದ ಬೇರ್ಪಡಿಸುವುದು, ಗೊಬ್ಬರ ನೀಡುವುದನ್ನು ಮಾಡದಿದ್ದರೆ ಒಳಿತು.
- ಕೆಲ ಒಳಾಂಗಣ ಸಸ್ಯಗಳು ಹೊರಾಂಗಣದಲ್ಲಿಯೂ, ಕೆಲ ಹೊರಾಂಗಣ ಸಸ್ಯಗಳು ಒಳಾಂಗಣದಲ್ಲಿಯೂ ಬೆಳೆಸಬಹುದು. ಇದರತ್ತ ಸ್ವಂತ ಪ್ರಯೋಗ ಅನುಭವ ಅಗತ್ಯ.
- ಹೆಸರೇ ಸೂಚಿಸುವಂತೆ 'ನರ್ಸರಿ'ಗಳು ಸಸ್ಯಗಳನ್ನು ಪೋಷಿಸುವ ಕೇಂದ್ರಗಳು. ಅಲ್ಲಿ ಸಸ್ಯಕ್ಕೆ ಬೇಕಾದ ಸಂರಕ್ಷಿತ ವಾತಾವರಣವನ್ನು ಸೃಷ್ಟಿಸಿ ನೀರು ಗೊಬ್ಬರ ನೀಡಿ ಕಾಳಜಿಯಿಂದ ಬೆಳೆಸಲಾಗುತ್ತದೆ. ಆದ್ದರಿಂದ ನರ್ಸರಿಯಿಂದ ತಂದೊಡನೆ ಸಸ್ಯಗಳಿಗೆ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲು ಸಮಯ ಬೇಕು. ಈ ಸಮಯದಲ್ಲಿ ನಮ್ಮ ಕಾಳಜಿಯಿದ್ದರೂ ಗಿಡ ಸಾಯಬಹುದು. ಇದಕ್ಕಾಗಿ ಬೇಸರಪಡುವುದು ಬೇಡ.

- ಅತಿಯಾದ ಆರೈಕೆ, ನಿರ್ಲಕ್ಷ್ಯ, ಎರಡೂ ಗಿಡಗಳಿಗೆ ಮಾರಕ
- ನಿಮ್ಮ ಮನೆ ನಿಮಗಾಗಿ ವಿನ್ಯಾಸವಾದದ್ದು, ಸಸ್ಯಗಳಿಗಾಗಲ್ಲ. ಹಾಗಾಗಿ ಅವುಗಳ ನೋವು ನಲಿವುಗಳನ್ನು ನೀವೇ ಆಲಿಸಬೇಕು.

**ಜೊತೆಗಿರಲಿ ಹಸಿರುಲೋಕ**

ಎಷ್ಟೋ ಜನ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಂದ ಪ್ರೇರಿತರಾಗಿ ಒಳಾಂಗಣ ವಿನ್ಯಾಸವನ್ನು ಸ್ವಂತದ ಸಂತೋಷಕ್ಕಾಗಿ, ಹವ್ಯಾಸಕ್ಕಾಗಿ ಶುರುಮಾಡಿದ್ದಾರೆ. ತಾಳ್ಮೆ ಕಲಿಕೆ, ಪ್ರಯೋಗಗಳಿಂದ ನೀವೂ ಕೂಡಾ ಒಳಾಂಗಣದಲ್ಲಿ ಸಸ್ಯಗಳನ್ನು ಬೆಳೆಸಿ ಈ ಟ್ರೆಂಡ್‌ನ ಭಾಗವಾಗಬಹುದು. ತಾಜಾ ಗಾಳಿಯ ಅನುಭವ ಪಡೆಯಬಹುದು. ಕಿಟಕಿ, ಮೇಜು, ಕಪಾಟಿ, ಗೋಡೆ, ತಾರಸಿ, ಮನೆಯ ಛಾವಣಿ, ಕೋಣೆಯ ಚಿಕ್ಕ ಮೂಲೆ, ಬಾಲ್ಕನಿ ಎಲ್ಲವನ್ನೂ ಪೈರಿನ ಪಚ್ಚಿಯಾಗಿಸಬಹುದು. ಮನೆ ಬದಲಾಯಿಸುವಾಗ ಈ ಹಸಿರುಲೋಕವನ್ನು ಜೊತೆಗೆ ಒಯ್ಯಬಹುದು.

ಒಮ್ಮೆ ಹತ್ತಿದ ಈ ಗಿಡದ ಹುಚ್ಚು ಸುಲಭವಾಗಿ ಬಿಡುವುದಿಲ್ಲ. ಹೋದ ಹೋದಲ್ಲಿ ಗಿಡಗಳನ್ನು ಗುರುತು ಹಿಡಿದು ಮಾತನಾಡಿಸಿ, ಹೊಸ ಗಿಡವಾದರೆ ಅಯ್ಯೋ ನನ್ನಲ್ಲಿ ಇಲ್ಲವೇ ಎಂದು ಸಂಗ್ರಹದಲ್ಲಿಯೇ ಮುಳುಗಿಹೋಗುವುದಂತೂ ಪಕ್ಕಾ. ಕೆಲವೇ ದಿನದಲ್ಲಿ 'ಜಂಗಲ್' ಒಂದರ ಅನಾವರಣವಾದರೂ ಆಶ್ಚರ್ಯವಿಲ್ಲ. ಇಂಚಿಂಚು ಜಾಗಕ್ಕೂ ಲಕ್ಷಗಟ್ಟಲೆ ಬೆಲೆಯುಳ್ಳ ಶಹರದ ಮನೆಯಲ್ಲಿ ಹೀಗೊಂದು ಹಸಿರುವನವನ್ನು ಕಟ್ಟುವಾಗ, ಪ್ರತಿ ಗಿಡವನ್ನು ದುಬಾರಿ ದುಡ್ಡು ತೆತ್ತು ಕೊಂಡಾಗ ಆ ಜೀವಗಳ ಕಾಳಜಿ ಬಗ್ಗೆಯೂ ಗಮನ ಹರಿಸುವುದು ಅನಿವಾರ್ಯವೂ ಹೌದು ಅವಶ್ಯಕವೂ ಹೌದು. ಈ ಪಯಣದಲ್ಲಿ ಯಶ ನಿಮ್ಮದಾಗಲಿ.

ಪ್ರತಿಕ್ರಿಯೆ: [feedback@sudha.co.in](mailto:feedback@sudha.co.in)